

ಆರ್.ಬಿ.ಇ / 2008-09 / 207

ಅಕ್ಟೋಬರ್ 8, 2008

ಡಿಪಿಎಸ್‌ಎಸ್. ಸಿ.ಒ. ನಂ. 611 / 03.01.03 (ಬಿ) / 2008-09

ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು /  
ಮುಖ್ಯ ಕಾರ್ಯಕಾರಿ ಅಧಿಕಾರಿ  
ಆರ್.ಆರ್.ಬಿಗಳು ಸೇರಿದಂತೆ ಎಲ್ಲ ಅನುಸೂಚಿತ ವಾಣಿಜ್ಯ ಬ್ಯಾಂಕುಗಳು /  
ಪೌರ ಸಹಕಾರಿ ಬ್ಯಾಂಕುಗಳು / ರಾಜ್ಯ ಸಹಕಾರಿ ಬ್ಯಾಂಕುಗಳು /  
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು

ಮಾನ್ಯರೆ

ವಿದ್ಯಾನ್ಯಾನ ಪಾಠ್ಯ ಉತ್ಪನ್ನಗಳು ಮತ್ತು ಪರಸ್ಥಳದ ಚಿಕ್ಕ ಸಂಗ್ರಹಣೆಗಾಗಿ ಸೇವಾ ಶುಲ್ಕಗಳನ್ನು  
ವಿಧಿಸುವುದು

ಈ ಕೊಡಲೆ ಜಾರಿಗೆ ಬರುವಂತೆ, ವಿವಿಧ ವಿದ್ಯಾನ್ಯಾನ ಉತ್ಪನ್ನಗಳ ನೀಡಿಕೆಗಾಗಿ ಮತ್ತು ಪರಸ್ಥಳದ  
ಚಿಕ್ಕ ಸಂಗ್ರಹಣೆಗಾಗಿ ಬ್ಯಾಂಕುಗಳು ವಿಧಿಸಬಹುದಾದ ಸೇವಾ ಶುಲ್ಕಗಳ ರೂಪುರೇಷೆಗಳು  
ಈ ಕೆಳಗಿನಂತಿರುತ್ತವೆ:

### 1. ವಿದ್ಯಾನ್ಯಾನ ಉತ್ಪನ್ನಗಳು

ಎ) ಒಳ ಬರುವ ಆರ್.ಟಿ.ಜಿ.ಎಸ್ / ಎನ್.ಇ.ಎಫ್.ಟಿ / ಇ.ಸಿ.ಎಸ್ ವಹಿವಾಟುಗಳು – ಉಚಿತ,  
ಯಾವುದೇ ಶುಲ್ಕ ವಿಧಿಸುವಂತಿಲ್ಲ.

ಬಿ) ರವಾನೆ ವಹಿವಾಟುಗಳು :

(i)	ಆರ್.ಟಿ.ಜಿ.ಎಸ್ – ರೂ. 1 ರಿಂದ ರೂ. 5 ಲಕ್ಷ	ಪ್ರತಿ ವಹಿವಾಟಿಗೆ ರೂ. 25/- ಮೀರದಂತೆ
	ರೂ. 5 ಲಕ್ಷ ಮತ್ತು ಅದಕ್ಕೂ ಮೀರಿ	ಪ್ರತಿ ವಹಿವಾಟಿಗೆ ರೂ. 50/- ಮೀರದಂತೆ
(ii)	ಎನ್.ಇ.ಎಫ್.ಟಿ – ರೂ. 1 ಲಕ್ಷದವರೆಗೆ	ಪ್ರತಿ ವಹಿವಾಟಿಗೆ ರೂ. 5/- ಮೀರದಂತೆ
	ರೂ. 1 ಲಕ್ಷ ಮತ್ತು ಅದಕ್ಕೂ ಮೀರಿ	ಪ್ರತಿ ವಹಿವಾಟಿಗೆ ರೂ. 25/- ಮೀರದಂತೆ

ಸಿ) ಬ್ಯಾಂಕುಗಳು, ಚೆಕ್ ವಾಪಸಾತಿ ಶುಲ್ಕಕ್ಕೆ ಮೀರದಂತೆ, ಇ.ಸಿ.ಎಸ್ ವಾಪಸಾತಿ (ಖಚು)ಗಳಿಗೆ  
ಶುಲ್ಕ ನಿಗದಿಪಡಿಸಬಹುದು.

ಡಿ) ಅಂತರ-ಬ್ಯಾಂಕ್ ನಿಧಿ ವರ್ಗಾವಣೆಗಳೂ ಸೇರಿದಂತೆ, ಎಲ್ಲ ಬಗೆಯ ವಹಿವಾಟುಗಳಿಗೆ ಈ  
ಶುಲ್ಕಗಳು ಅನ್ವಯವಾಗುತ್ತವೆ.

## 2. ಪರಸ್ಪರ ಚಿಕ್ಕ ಸಂಗ್ರಹಣೆ

ಎ)	ರೂ. 10,000ದ ವರೆಗೆ	ಪ್ರತಿ ಸಂಲೇಖಕ್ಕೆ ರೂ. 50/- ಮೀರದಂತೆ
	ರೂ. 10,000/- ದಿಂದ ರೂ. 1,00,000/-	ಪ್ರತಿ ಸಂಲೇಖಕ್ಕೆ ರೂ. 100/- ಮೀರದಂತೆ
	ರೂ. 1,00,001/- ಮತ್ತು ಅದಕ್ಕೆ ಮೀರಿ	ಪ್ರತಿ ಸಂಲೇಖಕ್ಕೆ ರೂ. 150/- ಮೀರದಂತೆ

- ಬಿ) ಮೇಲಿನ ದರಗಳು ಎಲ್ಲ ಶುಲ್ಕಗಳನ್ನೂ ಒಳಗೊಂಡಿರಬೇಕು. ಕೊರಿಯರ್ ಶುಲ್ಕಗಳು ಮತ್ತು ಕ್ರೆ-ವಿಚುರ್ ಮುಂತಾದ ಹೆಚ್ಚುವರಿ ಶುಲ್ಕಗಳನ್ನು ಗ್ರಾಹಕರಮೇಲೆ ವಿಧಿಸುವಂತಿಲ್ಲ.
- ಸಿ) ತೀರುವೆ ಅವಧಿಯನ್ನು ಕಡಿಮೆ ಮಾಡಲು ಮತ್ತು ವಿದ್ಯುನ್ನಾನ ಪಾವತಿ ಪದ್ಧತಿಯನ್ನು ಪ್ರೌತ್ಸಾಹಿಸಲು, ಸಂಗ್ರಹಣಾ ಬ್ಯಾಂಕ್ ಶಾಖೆಗೆ ಉತ್ಪನ್ನಗಳನ್ನು ರವಾನಿಸುವುದಕ್ಕಾಗಿ, ಹಣ ಪಡೆಯುವ ಬ್ಯಾಂಕುಗಳು, ಉಪಲಭ್ಯವಿರುವಲ್ಲಿ ಆರ್.ಟಿ.ಜಿ.ಎಸ್ / ಎನ್.ಇ.ಎಫ್.ಟಿಯಂತಹ ವಿದ್ಯುನ್ನಾನ ಪದ್ಧತಿಗಳನ್ನು ಒಳಗೊಂಡಿರಬೇಕು.
- ಡಿ) ದಕ್ಷ ಗ್ರಾಹಕ ಸೇವೆಯನ್ನು ಒದಗಿಸುವುದಕ್ಕಾಗಿ ಬ್ಯಾಂಕುಗಳು, ತ್ವರಿತ ತೀರುವೆ ವ್ಯವಸ್ಥೆ ಮತ್ತು ರಾಷ್ಟ್ರೀಯ ತೀರುವೆ ಸೌಲಭ್ಯವನ್ನು ಹೊಂದಬೇಕು.
3. ಮೇಲೆ ತಿಳಿಸಿರುವ ಶುಲ್ಕಗಳು ಭಾರತದಲ್ಲಿ ಪ್ರಾರಂಭವಾದ ಮತ್ತು ಪಾವತಿಯಾಗುವ ವಹಿವಾಟಿಗಳಿಗೆ ಮಾತ್ರ ಅನ್ವಯಿಸುತ್ತವೆ.
4. ದೊಡ್ಡ ಮೌಲ್ಯದ ನಗದು ವಹಿವಾಟಿಗಾಗಿ ಬ್ಯಾಂಕುಗಳು ವಿಧಿಸುವ ನಗದು ನಿರ್ವಹಣಾ ಶುಲ್ಕಕ್ಕೆ ಈ ಸುತ್ತೋಲೆಯಲ್ಲಿ ಹೇಳಲಾಗಿರುವ ಅಂಶಗಳು ಅನ್ವಯವಾಗುವುದಿಲ್ಲ.
5. ತಮ್ಮ ಗ್ರಾಹಕರಿಗೆ ಈ ಉತ್ಪನ್ನಗಳನ್ನು ಒದಗಿಸಲು ಯಾವುದೇ ಬ್ಯಾಂಕ್ ನಿರಾಕರಿಸಬಾರದು ಅಥವಾ ಗ್ರಾಹಕರು ಸಂಗ್ರಹಣೆಗಾಗಿ ಸಲ್ಲಿಸುವ ಪರಸ್ಪರ ಚಿಕ್ಕಗಳನ್ನು ತಿರಸ್ಕರಿಸಬಾರದು.
6. ಇತರ ಯಾವುದೇ ಕಾನೂನಿನಡಿ ಅವಶ್ಯವಾಗಿರುವ ಪರವಾನಗಿ / ಅನುಮತಿ, ಅಗತ್ಯವಿದ್ದಲ್ಲಿ, ಅದಕ್ಕೆ ಬಾಧಕವಾಗದಂತೆ ಈ ನಿರ್ದೇಶನಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪಾವತಿ ಮತ್ತು ಇತ್ಯಧ್ಯ ವ್ಯವಸ್ಥೆ ಕಾಯಿದೆ 2007 (2007ರ ಕಾಯಿದೆ 51)ರ ಸೆಕ್ಷನ್ 18ರಲ್ಲಿ ಪ್ರದತ್ತವಾದ ಅಧಿಕಾರದ ಅನ್ವಯ, ನೀಡಲಾಗಿದೆ.

ನಿಮ್ಮ ವಿಶ್ವಾಸಿ

(ಜಿ. ಪದ್ಮನಾಭನ್)  
ಮುಖ್ಯ ಮಹಾ ವ್ಯವಸ್ಥಾಪಕರು